

### Mindteck (India) Limited

(CIN: L30007KA1991PLC039702) AMR Tech Park, Block 1, 3rd Floor #664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SSA/2021-22/46 Scrip Code: 517344

February 11, 2022 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

# Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Business Standard and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

(5.74)

### **VIDHI SPECIALTY FOOD INGREDIENTS LIMITED**

[CIN: L24110MH1994PLC076156]

Registered Office: E/27, Commerce Center 78, Tardeo Road, Mumbai-400034 Phone No.: 022-6140 6666; Fax No.: 022-23521980



Website: www.vidhifoodcolour.com; Email id: mitesh.manek@vidhifoodcolour.com Extract of Un-audited Financial Results for the 3rd Quarter and Nine Months ended December 31, 2021

					(Rupe	es in Lakhs)
		Standalone			Consolidated	
Particulars	Quarter Ended December 31, 2021 (Un-Audited)	Nine Months Ended December 31, 2021 (Un-Audited)	Quarter Ended December 31, 2020 (Un-Audited)	Quarter Ended December 31, 2021 (Un-Audited)	Nine Months Ended December 31, 2021 (Un-Audited)	Quarter Ended December 31, 2020 (Un-Audited)
Total income from operations	16,098.07	39,245.51	7,928.49	16,098.07	39,245.51	7,928.49
Net Profit for the period						
(before tax, Exceptional and/or Extraordinary items)	2,288.81	6,089.33	1,426.30	2,283.69	6,076.21	1,425.12
Net Profit for the period before tax						
(after Exceptional and/or Extraordinary items)	2,288.81	6,089.33	1,426.30	2,283.69	6,076.21	1,425.12
Net Profit for the period after tax						
(after Exceptional and/or Extraordinary items)	1,702.08	4,491.39	1,049.90	1,696.96	4,478.27	1,047.58
Total Comprehensive Income for the period						
[Comprising Profit for the period (after tax)						
and other Comprehensive Income (after Tax)]	1,702.39	4,492.34	1,043.37	1,697.28	4,479.21	1,041.05
Equity share capital						
(Face Value of Equity Share Rs. 1/-Per Share)	499.45	499.45	499.45	499.45	499.45	499.45
Reserves (excluding Revaluation Reserve as						
shown in the Audited Balance Sheet of previous year)						
Earnings Per Share (of Rs. 1/- each)						
(for continuing operations)						
Basic:	2.90	8.99	2.09	3.40	8.97	2.08
Diluted:	2.90	8.99	2.09	3.40	8.97	2.08
Note:						

- The results for the quarter and Nine Months ended December 31, 2021 were reviewed by the Audit Committee and approved by the Board of Directors in it's meeting held on 10th February, 2022. The Statutory Auditors of the Company has carried out a Limited Review of the aforesaid results in terms of Regulation 33 of the SEBI (Listing Obligation and Disclosure Requirements), 2015.
- This statement has been prepared in accordance with the Companies (Indian Accounting Standards) Rules, 2015 (Ind AS), prescribed under Section 133 of the Companies Act, 2013 and other recognised accounting practices and policies to the extent applicable.
- The Company operates in single business segment namely manufacturing and trading of food colors and chemicals. Hence, no senarate disclosure as per "Ind AS-108" is required for the Operating segment.
- The figures for the quarter ended 31st December 2021 are the balancing figures between the unaudited figures in respect of the nin month ended and published year to date figures upto 30th September 2021
- Previous period's figures have been regrouped / reclassified, wherever necessary to make them comparable with the current period / year.

For Vidhi Specialty Food Ingredients Limited

Place : Mumba Date: February 10, 2022

Bipin M. Manel Chairman & Managing Director DIN: 00416441

### **GANGES SECURITIES LIMITED**

Registered Office: P.O. Hargaon, District Sitanur, Uttar Pradesh - 261 121 Phone (05862) 256220, Fax (05862) 256225, CIN: L74120UP2015PLC069869 Web-site: www.birla-sugar.com, E-mail: gangessecurities@birlasugar.org

							(₹ in lakhs		
		Standalone Cons					lidated		
Sr. No	Particulars	Quarter	Nine months	Quarter	Quarter	Nine months	Quarter		
		ended	ended	ended	ended	ended	ended		
		31.12.2021	31.12.2021	31.12.2020	31.12.2021	31.12.2021	31.12.2020		
				(Unau	idited)				
1	Total Income from operations	72.97	635.22	25.99	1,229.47	3,184.14	1,045.17		
2	Net Profit / (Loss) for the period (before tax,								
	Exceptional and / or Extraordinary items)	34.70	633.23	26.62	246.33	1,171.28	217.27		
3	Net Profit / (Loss) for the period before tax								
	(after Exceptional and / or Extraordinary items)	34.70	633.23	26.62	246.33	1,171.28	217.27		
4	Net Profit / (Loss) for the period after tax								
	(after Exceptional and / or Extraordinary items)	34.70	633.23	26.62	176.89	1,053.11	184.75		
5	Total Comprehensive Income for the period								
	[Comprising Profit for the period (after tax)								
	and Other Comprehensive Income (after tax)]	4,862.92	23,306.25	546.65	5,009.35	23,738.89	9,561.21		
6	Equity Share Capital	1,000.37	1,000.37	1,000.37	1,000.37	1,000.37	1,000.37		
7	Other Equity		-			-			
8	Earning per share (of ₹10/- each)								
	(in ₹ ) : Basic & Diluted	0.35 *	6.33 *	0.27 *	1.77 *	10.53 *	1.85 *		

The above is an extract of the detailed format of Quarterly and Nine monthly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015 approved by the Board of Directors at their meeting held on 10th February, 2022. The full format of the Quarterly and Nine monthly Financial Results are available on the Stock Exchange websites (www.bseindia.com and www.nseindia.com) and on the Company's website "www.birla-sugar.com".

- Consequent to the scheme of amalgamation, approved by the National Company Law Tribunal ('NCLT') and the certified copy of the NCLT order received on 3 September, 2021 and filed with the Registrar of Companies, Kanpur in accordance with the Companies Act, 2013 on 1 October, 2021, Uttar Pradesh Trading Company Limited, erstwhile wholly owned subsidiary of the Company, has been amalgamated with the Company from the appointed date i.e. 1 April, 2020.
- There is no extra ordinary item during the above periods.

For and on behalf of Board of Directors GANGES SECURITIES LIMITED Nandini Nopany

Place: Kolkata Date: 10th February, 2022 DIN:00051362



### PRESTIGE ESTATES PROJECTS LIMITED CIN: L07010KA1997PLC022322

Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945 Email: investors@prestigeconstructions.com; Website: www.prestigeconstructions.com;

Extracts from the Consolidated Un-audited Financial Results of Prestige Estates Projects Limited

~-					In Million)
SI. No.	Particulars	Quarter Ended	Nine Months Ended	Quarter Ended	Year Ended
		31.12.2021 (un-audited)	31.12.2021 (Un-audited)	31.12.2020 (un-audited)	
1	Total income from operations	13,960	42,617	19,282	75,018
2	Net Profit for the period (before Tax, Exceptional and/or Extraordinary items)	1,514	4,546	1,470	6,271
3	Net Profit for the period before tax (after Exceptional and/or Extraordinary items)	1,514	4,546	1,470	20,969
4	Net Profit for the period after tax (after Exceptional and/or Extraordinary items	991	2,853	878	15,521
5	Total Comprehensive Income for the period [Comprising Profit for the period (after tax) and Other Comprehensive Income (after tax)]	991	2,853	878	15,559
6	Equity Share Capital	4,009	4,009	4,009	4,009
7	Earnings Per Share (of Rs.10/- each) (for continuing and discontinued operations) –				
	Basic:	2.33	5.65	1.46	36.32
	Diluted:	2.33	5.65	1.46	36.32

# Notes:

			(R	s in Million)
Particulars	Quarter Ended	Nine Months	Quarter Ended	Year Ended
		Ended		
	31.12.2021	31.12.2021	31.12.2020	31.03.2021
	(un-audited)	(Un-audited)	(un-audited)	(Audited)
Total Income from	10,817	29,579	11,104	42,286
operations (net)				·
Profit before Tax	1,612	3,122	507	2,358
Profit after Tax	1,213	2,456	546	2,128

2. The above is an extract of the detailed format of the Financial Results for the quarter ended December 31, 2021 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter and nine months ended December 31, 2021 are available on the Company's website www.prestigeconstructions.com and can also be viewed on the stock exchange websites of ww.nseindia.com and www.bseindia.com.

3. The results have been prepared in accordance with IND AS prescribed under section 133 of the

By order of the Board of Prestige Estates Projects Limited

Irfan Razack

Place: Bengaluru Chairman and Managing Director Date: February 9, 2022 DIN: 00209022

# AXISCADES Technologies Limited (formerly AXISCADES Engineering Technologies Limited)

CIN NO : L72200KA1990PLC084435

Regd. Office : Block C. Second Floor, Kirloskar Business Park, Bengaluru - 560024, Karnataka, India

Website: www.axiscades.com, Email: info@axiscades.in, Tel: +91 80 4193 9000, Fax: +91 80 4193 9099



(2.92)

Statement of unaudited consolidated financial results for the quarter and nine months ended December 31, 2021 (₹ In Lacs Quarter ended **Particulars** Year Ended December 31, 2021 | September 30, 2021 | December 31, 2020 | December 31, 2021 | December 31, 2020 | March 31, 2021 (Unaudited) (Unaudited) (Unaudited) (Audited) Total income from operations 17,020.03 12,846.75 13,884.14 42,384.39 38,631.16 53,830.73 Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/or Extraordinary items) 1,027.37 473.38 955.37 1,836.34 (288.04) (1,037.94) Net Profit / (Loss) for the period after tax (after Exceptional and/or Extraordinary items) 792.61 277.41 559.01 1,203,21 (1,069.92)(2,120.55)(1,747.07) Total Comprehensive Income for the period [Comprising Profit / (Loss) for the period 261.60 669.49 1,318.93 802.93 (775.82)(after tax) and Other Comprehensive Income (after tax)] 1.889.51 1.889.51 1.889.51 1.889.51 1.889.51 1,889.51 **Equity Share Capital** Reserves (excluding Revaluation Reserve) as shown in the Audited Balance Sheet of the previous year 27,971.45 Earnings Per Share (of Rs. 5/- each) (for continuing and discontinued operations) (2.92) 1.45

# Diluted:

1. In terms of Regulation 33 of the SERL (Listing Obligations and Disclosure Regulations 2015, the aforesaid Statement of unaudited consolidated financial results for the guarter and nine months ended December 31, 2021 of the AXISCADES Technologies Limited (formerly AXISCADES Engineering Technologies Limited) (the "Holding Company" or the "Company") and its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee at their meeting held on February 08, 2022 and approved by the Board of Directors at their meeting held on February 09, 2022. The aforesaid consolidated financial results for the guarter and nine months ended December 31, 2021 have been subjected to limited review by the statutory auditors of the Company.

2.02

0.69

The financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under section 133 of the Companies Act, 2013, read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015 and SEBI Circular No. CIR/CFD/FAC/62/2016 dated July 5, 2016.

3. The comparative figures have been regrouped / reclassified, where necessary, to conform to this quarter's classification.

4. Additional information on Standalone Financial Results is as follows:

Particulars		Quarter ended		Nine montl	Year Ended	
	December 31, 2021	September 30, 2021	December 31, 2020	December 31, 2021	December 31, 2020	March 31, 2021
	(Unaudited)	(Unaudited)	(Unaudited)	(Unaudited)	(Unaudited)	(Audited)
Income from Operations (Turnover)	5,267.38	4,300.85	3,321.61	13,226.79	10,238.66	13,516.58
Profit / (Loss) before tax	211.13	(388.39)	(407.92)	(453.71)	(2,575.73)	(6,415.81)
Profit / (Loss) after tax	199.57	(393.62)	(418.54)	(484.19)	(2,526.60)	(6,324.81)
Total Comprehensive Profit /(Loss) for the quarter / year ended	214.10	(385.65)	(399.92)	(465.05)	(2,364.07)	(6,197.89)

The above unaudited consolidated financial results of the Company are available on the Company's website (www.axiscades.com) and also on the website of BSE (www.bseindia.com) and NSE (www.nseindia.com), where the shares of the Company are listed

Place : Bangalore Date : Februrary, 09, 2022

For AXISCADES Technologies Limited Sd/- Arun Krishnamurthi, CEO & Managing Director



# Mindteck (India) Limited

(CIN:L30007KA1991PLC039702) A.M.R Tech Park, Block I, 3<sup>rd</sup> Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

1.45

3.05

STATEMENT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2021 [See Regulation 47(1) (b) of the SEBI (LODR) Regulations, 2015]

(Rs in lacs, except as otherwise stated)

	Consolidated								
Particulars	Quarter Ended December 31, 2021	Quarter Ended September 30, 2021	Quarter Ended December 31, 2020	Nine Months Ended December 31, 2021		Year Ended March 31, 2021			
	Unaudited	Unaudited	Unaudited	Unaudited	Unaudited	Audited			
Total income from operations	7,572	7,597	7,272	22,511	21,415	28,672			
Net Profit / (Loss) for the period (before Tax, Exceptional and/or Extraordinary items)	514	571	396	1,529	1,007	1,613			
Net Profit / (Loss) for the period before tax (after Exceptional and/or Extraordinary items) (note 4)	514	571	396	3,347	1,007	1,613			
Net Profit / (Loss) for the period after tax (after Exceptional and/or Extraordinary items)	445	441	145	3,032	544	1,086			
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	468	387	153	3,105	476	1,015			
Equity Share Capital	2,529	2,525	2,521	2,529	2,521	2,521			
Reserves (excluding Revaluation Reserve) as shown in the Audited Balance Sheet of the previous year	_	_	-	-	-	10,204			
Earnings Per Share (of Rs. 10/- each) (for continuing and discontinued operations) -									
Basic :	1.76	1.75	0.58	12.01	2.16	4.31			
Diluted :	1.72	1.65	0.56	11.76	2.12	4.23			

Information regarding Unaudited Standalone Financial Results for the Quarter and Nine Months ended December 31, 2021 (Rs in lacs, except as otherwise stated)

	Standalone								
Particulars	Quarter Ended December 31, 2021	Quarter Ended September 30, 2021	Quarter Ended December 31, 2020		Nine Months Ended December 31, 2020	Year Ended March 31, 2021			
	Unaudited	Unaudited	Unaudited	Unaudited	Unaudited	Audited			
Total income from operations	2,752	3,048	2,840	8,533	8,171	10,398			
Net Profit / (Loss) for the period (before Tax, Exceptional and/or Extraordinary items)	276	369	404	1,031	1,348	1,397			
Net Profit / (Loss) for the period before tax (after Exceptional and/or Extraordinary items) (note 5)	276	369	404	969	1,348	1,397			
Net Profit / (Loss) for the period after tax (after Exceptional and/ or Extraordinary items)	226	252	162	708	841	853			
Total Comprehensive Income for the period [Comprising Profit / (Loss) for the period (after tax) and Other Comprehensive									
Income (after tax)]	220	246	152	713	840	862			

- 1. The financial results have been prepared in accordance with the recognition and measurement principles laid down in Indian Accounting Standards ('Ind AS') and Disclosure Requirements) Regulations, 2015, as amended
- 2. The above Standalone and Consolidated results were reviewed and approved by the Board of Directors at its meeting held on February 10, 2022.
- 3. The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.
- The US Federal government in the wake of COVID 19 pandemic provided support to business through Paycheck Protection Program (PPP). Mindteck Inc. obtained a benefit under this scheme for Rs. 1,818 Lakhs during April 2020. During the nine months ended December 31, 2021, Mindteck Inc. has received complete waiver/forgiveness of the loan amount from Small Business Administration, United States government agency and accordingly the aforesaid loan forgiveness has been shown as income under exceptional item.
- 5. During the nine months ended December 31, 2021, the Company has made additional provision of Rs. 62 lakhs towards loan given to Mindteck Employees Welfare Trust (MEWT) pursuant to grant of 3,50,000 options to certain employees of the Company, under the new Employee Share Incentive Scheme 2020, at exercise price of Rs. 10 which will vest as per the vesting conditions approved by the Nomination and Remuneration Committee. As at December 31, 2021, the provision on such loan aggregates to Rs.230 lakhs (March 31, 2021: Rs. 168 lakhs).
- The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

For and on behalf of the Board of Directors

Anand Balakrishnan

Place: Bengaluru CEO and Managing Director Date: February 10, 2022

**BIRLA PRECISION TECHNOLOGIES LIMITED** CIN: L29220MH1986PLC041214
Registered Office: 23, Birla Mansion No. 2, First Floor, D. D. Sathe Marg, Prarthana Samaj, Mumbai - 400 004 Tel: +91 022 23825060, E-mail: info@birlaprecision.com, Web: www.birlaprecision.com SEGMENT WISE REVENUE, RESULTS AND CAPITAL EMPLOYED FOR THE QUARTER AND NINE MONTHS ENDED 31ST DECEMBER, 2021

	(timeana)									(X III Lakiis)			
				Stand	alone			Consolidated					
Sr.	Particulars		Quarter Ende	d	Nine Mon	ths Ended	Year Ended	Quarter Ended			Nine Months Ended		Year Ended
No.	Particulars	31/12/2021	30/09/2021	31/12/2020	31/12/2021	31/12/2020	31/03/2021	31/12/2021	30/09/2021	31/12/2020	31/12/2021	31/12/2020	31/03/2021
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited
1	Total Income from operations	6,101.21	6,271.69	5,332.62	17,802.16	11,200.90	17,332.20	6,101.21	6,271.69	5,332.62	17,802.16	11,200.90	17,332.20
2	Net Profit / (Loss) for the period (before tax, exceptional and/or extraordinary items)	79.38	63.27	374.42	193.92	7.18	144.47	79.38	63.27	374.42	193.92	7.18	144.47
3	Net Profit / (Loss) for the period before tax (after exceptional and/or extraordinary items)	79.38	63.27	374.42	193.92	7.18	144.47	79.38	63.27	374.42	193.92	7.18	144.47
4	Net Profit / (Loss) for the period after tax (after exceptional and/or extraordinary items)	77.45	62.80	374.42	191.38	7.18	141.95	77.45	62.80	374.42	191.38	7.18	141.95
5	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	77.45	62.80	374.42	191.38	7.18	135.85	77.45	62.80	374.42	191.38	7.18	135.85
6	Equity Share Capital	1,305.42	1,305.42	1,136.79	1,305.42	1,136.79	1,305.42	1,305.42	1,305.42	1,136.79	1,305.42	1,136.79	1,305.42
7	Reserves (excluding revaluation reserve) as shown in the Audited Balance Sheet of the previous year						9,355.59						9,355.59
8	Earnings Per Share (Face value of ₹ 2/- each)												
	Basic (₹)	0.12	0.10	0.66	0.29	0.01	0.22	0.12	0.10	0.66	0.29	0.01	0.22
	Diluted (₹)	0.12	0.10	0.66	0.29	0.01	0.22	0.12	0.10	0.66	0.29	0.01	0.22

- The above is an extract of the detailed format for Quarterly Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the financial results for the quarter and nine months ended 31st December, 2021 are available on the Stock Exchange website (www.bseindia.com) and on Company's website (www.birlaprecision.com
- Effective from 1st April 2018, the Company has reclassified two reporting segments namely, 1, Tooling 2, Automotive Components as reporting segments under Ind AS 108 Effective from 22nd June, 2018 the Company has been in receipt of funds under the Deen Dayal Upadhyaya Grameen Kaushalya Yojana for skilling of rural poor youth in the state of Bihar. As this is not considered as an operating
- segment, the revenue under this project has been classified as "Other" for disclosure purposes.
- The Company has incorporated new subsidiary in USA named as Birla Precision USA Ltd during the year with authorised equity share capital of 200 shares and paid up equity share capital of 10 shares at 1 USD each, EIN: 36-4974239, no transactions has taken place during the quarter in this subsidiary.
- The above financial results of the Company were reviewed by the Audit Committee and approved by the Board of Directors in their meeting held on 10th February, 2022. The Statutory Auditor's have carried out a limited review of the above results pursuant to Regulation 33 of SEBI (Listing obligation and disclosure requirements) Regulations 2015 and furnished their report thereo

For and on behalf of the Board of Director Chairman & Managing Director DIN:03327691

Date: 10th February, 2022 Place: Mumbai

### ನಮೂನೆ ಸಂ. ಐಎನ್ಸಿ-26

ಕಂಪನಿಗಳ (ನಿಗಮನ) ನಿಯಮಾವಳಿ, 2014 ನಿಯಮ 30 ಅನುಸಾರ ಕೇಂದ್ರ ಸರ್ಕಾರದ ಮುಂದೆ (ಪ್ರಾದೇಶಿಕ ನಿರ್ದೇಶಕರು, ಆಗ್ರೇಯ ವಲಯ, ಹೈದರಾಬಾದ್) ಕಂಪನಿಗಳ ಅಧಿನಿಯಮ, 2013, ಕಲಮು 13 ಉಪಕಲಮು (4) ಮತ್ತು ಕಂಪನಿಗಳ (ನಿಗಮನ) ನಿಯಮಾವಳಿ, 2014 ನಿಯಮ 30ರ ಉಪನಿಯಮ (5)ರ ಕಂಡಿಕೆ (ಎ) ವಿಷಯವಾಗಿ

ಮತ್ತು ಪಿಡಿಎಸ್ ಲಿಮಿಟೆಡ್ (ಮುಂಚಿನ ಹೆಸರು: ಪಿಡಿಎಸ್ ಮಲ್ಟಿನ್ಯಾಷನಲ್ ಫ್ಯಾಶನ್ಸ್ ಲಿಮಿಟೆಡ್) ('ಕಂಪನಿ'), ನೋಂದಾಯಿತ ಕಛೇರಿ ವಿಳಾಸ: #758 & 759, 2ನೇ ಮಹಡಿ, 19ನೇ ಮೈನ್, ಸೆಕರ್ -2, ಹೆಚ್ಎಸ್ಆರ್ ಲೇಔಟ್, ಬೆಂಗಳೂರು 560102, ಕರ್ನಾಟಕ, ಭಾರತ

ವಿಷಯವಾಗಿ

... ಅರ್ಜಿದಾರ

12ನೇ ಜನವರಿ, 2022 ರಂದು ನಡೆದ ಕಂಪನಿಯ ವಿಶೇಷ ಸರ್ವಸದಸ್ಯರ ಸಭೆಯಲಿ ಅಂಚೆ ಮತದಾನದ ಮೂಲಕ ಜಾರಿಯಾದ ಒಂದು ವಿಶೇಷ ನಿರ್ಣಯದ ಪ್ರಕಾರ ಕಂಪನಿಯು ತನ್ನ ನೋಂದಾಯಿತ ಕಛೇರಿಯನ್ನು 'ಕರ್ನಾಟಕ ರಾಜ್ಯ' ದಿಂದ 'ಮಹಾರಾಷ್ತ್ರ ರಾಜ್ಯಕ್ಕೆ' ಬದಲಾಯಿಸಲು ಸಾಧ್ಯವಾಗುವಂತೆ ತನ್ನ ಮೆಮೊರಾಂಡಮ್ ಆಫ್ ಅಸೋಸಿಯೇಷನ್ ನಲ್ಲಿ ಮಾಡಿರುವ ತಿದ್ದುಪಡಿಗೆ ದೃಢೀಕರಣವನ್ನು ಕೋರುತ್ತ ಕಂಪನಿಗಳ ಅಧಿನಿಯಮ, 2013ರ ಕಲಮು 13 ರ ಅಡಿಯಲ್ಲಿ (ಪ್ರಾದೇಶಿಕ ನಿರ್ದೇಶಕರು, ಆಗ್ರೇಯ ವಲಯ, ಹೈದರಾಬಾದ್ ಇವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರಗಳು) ಕೇಂದ್ರ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುವ ಪ್ರಸ್ತಾಪವನ್ನು ಹೊಂದಿದೆ ಎಂದು ಈ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ.

ಸದರಿ ನೋಂದಾಯಿತ ಕಚೇರಿಯ ಪ್ರಸ್ತಾವಿತ ಬದಲಾವಣೆಯಿಂದ ಯಾವುದೇ ವ್ಯಕ್ತಿಯ ಹಿತಾಸಕ್ತಿಗಳಿಗೆ ಬಾಧಕವಾಗುತ್ತಿದ್ದರೆ ಅಂತಹವರು ತಮ್ಮ ಹಿತಾಸಕ್ತಿಯ ಸ್ವರೂಪವನ್ನು ಮತ್ತು ತಮಗಿರುವ ಆಕ್ಷೇಪಗಳಿಗೆ ಕಾರಣಗಳನ್ನು ತಿಳಿಸುವ ಒಂದು ಅಫಿಡವಿಟ್ ಸಹಿತವಾಗಿ, ಹೂಡಿಕೆದಾರರ ದೂರನ್ನು ಈ ಸೂಚನೆಯು ಪ್ರಕಟಗೊಂಡ 14 (ಹದಿನಾಲ್ತು) ದಿನಗಳ ಒಳಗಾಗಿ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ-21) ಪೋರ್ಟಲ್ (www.mca.gov.in) ಮೂಲಕ ದಾಖಲಿಸಬಹುದು ಅಥವಾ 'ಪ್ರಾದೇಶಿಕ ನಿರ್ದೇಶಕರು, 3ನೇ ಮಹಡಿ, ಕಾರ್ಮೊರೇಟ್ ಭವನ, ಬಂಡಗೂಡ, ನಾಗೋಲ್, ತಟಿಯನ್ಯಾರಾಮ್ ಗಾಮ, ಹಯಾತ್ ನಗರ ಮಂಡಲ್, ರಂಗಾ ರೆಡ್ಡಿ ಜಿಲ್ಲೆ, ಹೈದರಾಬಾದ್ 500 068, ತೆಲಂಗಾಣ', ಈ ವಿಳಾಸಕ್ಕೆ ತಲುಪಿಸಬಹುದು ಅಥವಾ ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಬಹುದು ಮತ್ತು ಅದರ ಪ್ರತಿಯೊಂದನ್ನು ಕೆಳಗೆ ತಿಳಿಸಿರುವ ವಿಳಾಸದಲ್ಲಿರುವ ಅರ್ಜಿದಾರ ಕಂಪನಿಯ ನೋಂದಾಯಿತ ಕಬೇರಿಗೆ ಕಳುಹಿಸಬೇಕು.

#758 & 759, 2ನೇ ಮಹಡಿ, 19ನೇ ಮೈನ್, ಸೆಕ್ಟರ್ -2, ಹೆಚ್ಎಸ್ಆರ್ ಲೇಔಟ್, ಬೆಂಗಳೂರು - 560102, ಕರ್ನಾಟಕ, ಬಾರತ

ಪಿಡಿಎಸ್ ಲಿಮಿಟೆಡ್ ಪರವಾಗಿ (ಮುಂಚಿನ ಹೆಸರು: ಪಿಡಿಎಸ್ ಮಲ್ಟಿನ್ಯಾಷನಲ್ ಫ್ಯಾಷನ್ಸ್ ಲಿಮಿಟೆಡ್) (ಸಹಿ/–)

ಅಭಿಷೇಕ್ ಕನೋಯ್

ಲೀಗಲ್-ಹೆಡ್ & ಕಂಪನಿ ಸೆಕ್ಕೆಟರಿ

ದಿನಾಂಕ: ಫೆಬ್ರವರಿ 10, 2022

Consumer Case No. 5/2021 Srinivas Bandi ಪ್ರತಿಪಾದಿತವಾದ Petitioner/Complainant/Appellar Versus Raghu Rama Reddy Party Respondent Opposite Party / Respondent Name : 's Prabhavathi Builders & Developers Pvt. Ltd. office at: No.27/28, 4th B cross, 30th Main, BTM tage, Bengaluru-560076 Also office at: No.80, 2nd 2nd stage, Bengaiuru-560076 Also office at: No.80, 7 floor, 1st cross, 2nd Main, Vyshya Bank Gruha Nirma Sahakara Sangha layout, Near Relianc. ್ಟಿ ಬೆ CONSUMER COMPLAINT NOTICE UNDER SECTION CONSUMER COMPLAIN NOTICE UNDER SECTION
47 TO THE RESPONDENT NO.2 FOR HEARING OF
COMPLAINT IN DAILY ENGLISH NEWS PAPER 'THE
NEW INDIAN EXPRESS'
Whereas, the Complaint has filed the above complain
seeking remedy against you in complaint No. 5/2021 You
are hereby notified to appear before this Hon'ble
Commission in person or through a pleader or persor
authorized as per law to answer all the material question
of facts and law relation to the compositor and the March ಓಡುಗರ ವಿಶ್ರಾಸಾರ್ಹವಾ

of facts and law relating to the complaint on 4th Marc 2022 (FOURTH DAY OF MARCH TWO THOUSAN Take notice that in case of default of your appearance of the day mentioned above Complaint will be heard and determined in your appearance.

ಮಾನ್ಯ ಜೆ.ಎಂ.ಎಫ್.ಸಿ. ಮತ್ತು 1ನೇ ಅಧಿಕ ಸಿವಿಲ್ ನ್ಯಾಯಾಧೀಶ

ಸ್ಯಾಯಾಲಯ ಸಲಮಂಗಲ ಸಿ.ಮಿಸ್. ನಂ. 13/2022

ಸಾರ್ವಜನಿಕ ಪ್ರಕಟಣೆ

ಅರ್ಜಿದಾರರ ಪರ ಪಕೀಲರು: ತೇಜರಾಜ .ಹೆಚ್.ಆರ್. ದೇವಾಂಗ ಬೀದಿ, ನೆಲಮಂಗಲ ಟೌನ್.

BEFORE THE KARNATAKA STATE CONSUMER


DISPUTES REDRESSAL COMMISSION
BASAVA BHAVAN, HIGH GROUNDS BANGALORE-

560001 Under the Consumer Protection Act, 1986

ೆಜಿಲ್ಲೆ ಇಲ್ಲಿ ಮರಣ ಹೊಂದಿದ್ದು, ಅವರ ಮುತ್ತಜ್ಜಿಯವ ನೀಡುವಂತೆ ಎದುರುದಾರರಾದ ತಹಶೀಲಾರ್'ರವರಿ

ತೆ ಎದುರುದಾರರಾದ ತಹಶೀಲ್ವಲ ಹಿಂದ ಕೆಂದು ಕೋರಿ, ಮೇಲ್ಬಂಡ ನ್ಯಾಯಾಲಯದ ಇನ್ಯ ನ್ಯಾಯಾಲಯವು ಸದರಿ ಅರ್ಜಿಂ -02-2022ರಂದು ಬೆಳಿಗ್ಗೆ 11 ಗಂಟ್

By order of the Commission
ASST. REGISTRAR-CUM-ASST.ADMN. OFFICER
K.S.C.D.R.C, BANGALORE: 56000



ಅಲ್ಪಾವಧಿ ಟೆಂಡರ್ ಪ್ರಕಟಣೆ (ಎಲೆಕ್ಟಾನಿಕ್ ಟೆಂಡರಿಂಗ್ ವಿಧಾನ ಮುಖಾಂತರ ಮಾತ್ರ) ಈ ಕೆಳಗಿನ ಕಾಮಗಾರಿಗೆ ಅರ್ಹ ಏಜೆನ್ಸಿಗುತ್ತಿಗೆದಾರರಿಂದ ಇ–ಪ್ರೋಕ್ಕೂರ್ಮೆಂಟ್ ಪೋರ್ಟಲ್

(http://eproc.karntaka.gov.in) ಮೂಲಕ ಕೆಳಕಂಡ ಇಡುಗಂಟು ಟೆಂಡರ್ ಆಹ್ರಾನಿಸಲಾಗಿದೆ. **ಕಾಮಗಾರಿಯ ಹೆಸರು:** ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಾರ್ಯಕ್ರಮದಡಿಯಲ್ಲಿ ಕಾರವಾರ ನಗರಕ್ಕೆ ಅಲ್ಲಾವಧಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಒಂದು ವರ್ಷದ ದೋಷ ಮತ್ತು ಹೊಣೆಗಾರಿಕೆ ಸೇರಿ 5 ವರ್ಷಗಳಿಗೆ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ, ಬಿಡ್ಗೆ ಇಟ್ಟ ಬಂಡವಾಳ ಮೊತ್ತ ರೂ.1735.35 ಲಕ್ಷಗಳು; ನಿರ್ವಹಣೆ ಮತ್ತು ದುರಸ್ತಿ ಮೊತ್ತ ರೂ.162.89 ಲಕ್ಷಗಳು. ಹೆಚ್ಚಿನ ವಿವರಗಳಿಗಾಗಿ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಲ್ಲಿ ನೋಡುವುದು.

# ವರ್ಕ್-ಇಂಡೆಂಟ್/3046/4ನೇ ಕರೆ

ಟೆಂಡರ್ ದಿನಾಂಕಗಳು:

1) ಬಿಡ್ ದಾಖಲೆಗಳನ್ನು ಇ-ಪ್ರೋಕ್ನೂರ್ಮೆಂಟ್ ಪೋರ್ಟಲ್ ಮುಖಾಂತರ ಡೌನಲೋಡ್ ಮಾಡಿಕೊಳ್ಳುವ ದಿನಾಂಕ ಮತ್ತು ಸಮಯ 11-02-2022 11:00 ಗಂಟೆಯ ನಂತರ 2) ಟೆಂಡರ್ ಆಕ್ಷೇಪಣೆ / ಸೃಷ್ಟೀಕರಣಗಳಿಗಾಗಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯ 18-02-2022 11:00 ಗಂಟೆಗೆ 3) ಟೆಂಡರ್ ಪೂರ್ವ ಸಭ್ದಿದಿನಾಂಕ 18-02-2022 11:00 ಗಂಟೆಗೆ 4) ಬಿಡ್ ಸಲ್ಲಿಸಲು / ಇ-ಪ್ರೋಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಮತ್ತು ಸಮಯ25–02–2022 17:30 ಗಂಟೆಯ ವರೆಗೆ 5) ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ ಮತ್ತು ಸಮಯ 28-02-2022 11:00 ಗಂಟೆಯ ನಂತರ

ಹೆಚ್ಚಿನ ವಿವರಗಳಿಗಾಗಿ ಮುಖ್ಯ ಅಭಿಯಂತರು, ಕನನೀಸ ಮತ್ತು ಒಚ ಮಂಡಳಿ, ಧಾರವಾಡ ಕಚೇರಿಯನ್ನು ದಯವಿಟ್ಟು ಸಂಪರ್ಕಿಸಬಹುದು ಸಹಿ/-(ಕೆ. ವಿ. ಶ್ರೀಕೇಶವ) ಮುಖ್ಯ ಅಭಿಯಂತರು

ವಾ.ಸಾ.ಇ./ಧಾರವಾಡ/1008/2021-22ದೇಶಪಾಂಡೆಪಬ್ಲಿಸಿಟಿ

ಕ.ನ.ನೀ.ಸ. ಮತ್ತು ಒ.ಚ. ಮಂಡಳಿ, ಧಾರವಾಣ

### ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಎಸ್.ಎನ್. ಕಾಂಪ್ಲೆಕ್ಸ್, ಮೊದಲನೇ ಮಹಡಿ, ನಗರ ಪೊಲೀಸ್ ಠಾಣೆ ಎದುರು,

'ಡಿ' ಕ್ರಾಸ್, ದೊಡ್ಡಬಳ್ಳಾಪುರ-561203. ದೂರವಾಣಿ: 080-29562046

ಪ್ರಕಟಣೆ

ಸಂ.: DPA/TP/CLU/18/2021-22

ದಿನಾಂಕ: 10.02.2022

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14 (ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು 'ವ್ಯವಸಾಯ ವಲಯ' ದಿಂದ 'ವಸತಿ ವಲಯ' ಕ್ಕೆ ಭೂ ಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಯ ಜಮೀನಿನ ವಿವರಗಳು ಈ ಕೆಳಕಂಡಂತಿರುತ್ತವೆ. ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿಯೊಳಗೆ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

<b>ા</b>	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ	ವಿಸ್ತೀರ್ಣ	ಸರ್ಕಾರದ	ಬದಲಾವಣೆ
ಸಂ.						(ಎ–ಗು)	ಅಧಿಸೂಚನೆಯಂತೆ	ಕೋರಿರುವ
							ಪರಿಗಣಿಸಲಾದ	ಭೂ
							ಭೂ ಉಪಯೋಗ	ಉಪಯೋಗ
		ದೊಡ್ಡ	ತೂಬಗೆರೆ	ಊದನ	56/2	1-00	ವ್ಯವಸಾಯ	ವಸತಿ
1.	ಶ್ರೀ ಲಿಯೋ ಕ್ವಾಡ್ರಸ್	ಬಳ್ಳಾಪುರ		ಹಳ್ಳಿ				
	ಬಿನ್ ಲೇಟ್॥ ಬೋನ್ವೆಂಚರ್ಕ್ವಾಡ್ರಸ್	ದೊಡ್ಡ	ತೂಬಗೆರೆ	ಊದನ	56/2	0-32	ವ್ಯವಸಾಯ	ವಸತಿ
	W W	ಬಳ್ಳಾಪುರ		ಹಳ್ಳಿ				

ಷರಾ:- ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರಶ್ನಿತ ಜಮೀನಿನಲ್ಲಿ ಯೋಜಿತ ಬೆಳವಣಿಗೆಯ ವಸತಿ ವಿನ್ನಾಸವನ್ನು ್ರಪಡಿಸುವ ಉದ್ದೇಶವನ್ನು ಹೊಂದಿದ್ದು, ಸದರಿ ಬಡಾವಣೆಯ ಅಭಿವೃದ್ಧಿ ಕಾರ್ಯ ಕೈಗೊಂಡಲ್ಲಿ ಮೂಲಭೂ ವಸತಿ ಬೇಡಿಕೆಗಳನ್ನು ಪೂರೈಸುವ ಕಾರ್ಯ ಹಾಗೂ ಬಡಾವಣೆಯ ಮೂಲಭೂತ ಸೌಕರ್ಯ ಚಟುವಟಿಕೆಯಿಂದಾಗಿ ಸಾರ್ವಜನಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾರ್ವಜನಿಕ ಹಿತಾಸಕ್ಕೆ ಅಂಶ ಅಡಗಿದೆ ಎಂದು ತಿಳಿಸುತ್ತಾ, ಸದರಿ ಪ್ರದೇಶವನ್ನು 'ವ್ಯವಸಾಯ ವಲಯ' ದಿಂದ 'ವಸತಿ ವಲಯ' ಕ್ಕೆ ಭೂ ಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಪುರ

# ಕರ್ನಾಟಕ ಸರ್ಕಾರ

ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಭವನ ಜಿಲ್ಲಾ ಆಡಳಿತ ಭವನದ ಆವರಣ, ನವನಗರ ಬಾಗಲಕೋಟೆ ಪೋನ್ ನಂಬರ. 08354-200044 Email:domwdbgk@gmail.com

ಪತ್ರಸಂ:ಆ.ಸಂ.ಕ.ಇ/ಆ.ಟೆಂಡರ್/ಸಿಆರ್-2021-22/615

## ದಿನಾಂಕ:-08-02-2022 ಮರು ಟೆಂಡರ್ ಪ್ರಕಟಣೆ (ವಿದ್ಯುನ್ಮಾನ ಸಂಗ್ರಹಣಾ ವೇದಿಕೆ )

ವಿಷಯ:2021–22 ನೇ ಸಾಲಿಗೆ ಅಲಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟಿಕ್ ಪೂರ್ವ/ನಂತರ ವಿದ್ಯಾಥಿಣ ನಿಲಯಗಳು ಹಾಗೂ ವಸತಿ ಶಾಲೆ/ಕಾಲೇಜುಗಳಿಗೆ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ಮೂರೈಸಲು ಮರು ಟೆಂಡರ್ ಆಹ್ರಾನಿಸುವ ಕುರಿತು.

**ಉಲ್ಲೇಖ:**–ಮಾನ್ಯ ಜಿಲ್ಲಾಧಿಕಾರಿಗಳು, ಬಾಗಲಕೋಟೆ ಇವರಿಂದ ಕಚೇರಿ ಅನುಮೋದಿತ ಟಿಪಣಿ ದಿನಾಂಕ: 18-01-2022.

ಮೇಲ್ವಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಉಲ್ಲೇಖದನ್ನಯ 2021–22 ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ/ನಂತರ ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆ/ಕಾಲೇಜುಗಳಿಗೆ ಆಹಾರ ಹಾಗೂ ಇತರೆ ಸಾಮಗ್ರಿಗಳ ಸರಬರಾಜಿಗಾಗಿ ಅರ್ಹ ಟೆಂಡರದಾರರಿಂದ E-Procurement ಮುಖಾಂತರ ತಾಲೂಕವಾರು ಮರು ಟೆಂಡರ ಕರೆಯಲಾಗಿದೆ. ವಿವರ

<del>03</del> 7	TY/1809W.		
01	ಟೆಂಡರದಾರರು ಆನಲೈನ್ ಮೇಲೆ ಬಿಡ್	ಬಾಗಲಕೋಟೆ ತಾಲೂಕ	09-02-2022
	ಗಳನ್ನು ಸಲ್ಲಿಸಲು ಪ್ರಾರಂಭದ ದಿನಾಂಕ	ಬದಾಮಿ,ಹುನಗುಂದ, ಜಮಖಂಡಿ,	09-02-2022
		ಮುಧೋಳ, ಬೀಳಗಿ	
02	ಟೆಂಡರದಾರರು ಆನಲೈನ್ ಮೇಲೆ	ಬಾಗಲಕೋಟೆ ತಾಲೂಕ	11-04-2022
	ಬಿಡ್ಗಳನ್ನು ಸಲ್ಲಿಸುವ ಕೊನೆಯ ದಿನಾಂಕ	ಬದಾಮಿ,ಹುನಗುಂದ,ಜಮಖಂಡಿ, ಮುಧೋಳ ಹಾಗೂ ಬೀಳಗಿ ತಾಲೂಕ	11-04-2022
03	ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ	ಬಾಗಲಕೋಟೆ ತಾಲೂಕ	13-04-2022
	ಹಾಗೂ ಸ್ಥಳ:ಜಿಲ್ಲಾ ಅಧಿಕಾರಿಗಳು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ರವರ ಕಾರ್ಯಾಲಯ ಮೌಲಾನಾ ಅಜಾದ ಭವನ, ಜಿಲ್ಲಾ ಆಡಳಿತ ಭವನ ಆವರಣ ನವನಗರ – ಬಾಗಲಕೋಟೆ	ಬದಾಮಿ,ಹುನಗುಂದ, ಜಮಖಂಡಿ, ಮುಧೋಳ ಹಾಗೂ ಬೀಳಗಿ	14-03-2022
04	ಆರ್ಥಿಕ ಬಿಡ್ಗಳನ್ನು ತೆರೆಯುವ ದಿನಾಂಕ	ಬಾಗಲಕೋಟೆ ತಾಲೂಕ	26-04-2022
	ಹಾಗೂ ಸ್ಥಳ ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರ ಕಾರ್ಯಾಲಯ ಮೌಲಾನಾ ಅಜಾದ ಭವನ, ಜಿಲ್ಲಾ ಆಡಳಿತ ಭವನ ಆವರಣ ನವನಗರ – ಬಾಗಲಕೋಟೆ	ಬದಾಮಿ,ಹುನಗುಂದ, ಜಮಖಂಡಿ, ಮುಧೋಳ ಹಾಗೂ ಬೀಳಗಿ ತಾಲೂಕ	24-03-2022

ಆಸಕ್ಕ ಟೆಂಡರ್ದಾರರು ಸದರಿ ಟೆಂಡರಿನ ತಾಂತ್ರಿಕ ಮಾಹಿತಿಗಾಗಿ ಹಾಗೂ ಇತರೆ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಅಜಾದ ಭವನ, ಜಿಲ್ಲಾ ಆಡಳಿತ ಭವನ ಆವರಣ ನವನಗರ-ಬಾಗಲಕೋಟೆ,ದೂರವಾಣಿ ಸಂಖ್ಯೆ: 08354-200044 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಟೆಂಡರ್ ಹಾಕಲು ಸಂಪರ್ಕಿಸಬೇಕಾದ ವೆಬ್ಸೈಟ್ ವಿಳಾಸ: http//eproc.karnataka.gov.in

ಸಹಿ/-ಜಿಲಾ ಅದಿಕಾರಿಗಳು

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಾಗಲಕೋಟೆ

ವಸ್ಥಾಪಕರು

หู

-ಜಾಹೀರಾತು

ಆಭಿಪ್ರಾಯವಾಗಿರುವುದಿಲ್ಲ.

ಪತ್ರಿಕೆಯ

ಆಗಿರುತವೆಯೇ

8

ಜ್ಞ ಜಾಹೀರಾತುದಾರರ

ಪ್ರಕಟವಾ

48

5

S

00

9

6

6

00

00

3

4

5

4

00

ಸಂಪರ್ಕಿಸಿ

ಜಾಹೀರಾತಿಗಾಗಿ

**ಕನಕಪುರ:** ಹಾರೋಹಳ್ಳಿ ಹೊಸ ತಾಲೂಕು ಕೇಂದ್ರವಾಗಿ ರಚನೆಯಾಗಲು ಸರ್ಕಾರದಿಂದ ಸಂಪೂರ್ಣ ಅನುಮೋದನೆ ದೊರತಿದ್ದು, ಶೀಘ್ರದಲ್ಲಿಯೇ ಬಾಡಿಗೆ ಕಟಡಗಳನ್ನು ಆಧರಿಸಿ ತಾಲೂಕು ಕೇಂದ್ರದ ಆಡಳಿತಕ್ಕೆ ಚಾಲನೆ ನೀಡುವುದಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಮುನಿನಗರ ಕಾಲೋನಿಯಲ್ಲಿ ಕಾಂಕ್ರೀಟ್ ರಸೆ ಹಾಗೂ ಹಾರೋಹಳಿ ಬೆಂಗಳೂರು ರಸ್ತೆಯಲ್ಲಿ ಐ.ಐ.ಎಫ್.ಎಲ್ ಬ್ಯಾಂಕ್ ಪ್ರಾರಂಭೋತ್ತವ, ದಾಸೇಗೌಡನದೊಡ್ಡಿಯ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಂದಿನ ಬಜೆಟ್ನಲ್ಲಿ ತಾಲ್ಲೂಕು ಕೇಂದ್ರಕ್ಕೆ ಬೇಕಾಗುವ ಸೌಲಭ್ಯಗಳಿಗೆ ಅನುಮೋದನೆ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಪೂರೈಕೆಯಾಗಲು ಅವರು ಮುಂದಿನ ಬಜೆಟ್ನಲ್ಲಿ ತಾಲ್ಲೂಕು ಕೇಂದ್ರ ಕ್ಕ ಬಣಾಗುವ ಸೌಲಭ್ಯ ಗಳಗ ಅನುಮೀದಿನ ನೀಡಲು ಸರ್ಕಾ ರಕ್ಕ ಮನಿವ ಮಾಡಲಾಗದ. ಸರ್ಕಾ ರದ ಮಾಜ್ಜದಲ್ಲ ಆತ್ಯಾಂದಾಗಿದೆ. ನಿಧನವಾಗುತ್ತದೆ. ಆದರೂ ತಾಲ್ಲೂಕು ಕೇಂದ್ರ ಅಸ್ಥಿತ್ವಕ್ಕೆ ಬಂದಿರುವುದರಿಂದ ಬಾಡಿಗೆ ಕಟ್ಟಡಗಳಲ್ಲಿ ಕಛೇರಿಗಳು ಪ್ರಾರಂಭವಾಗಲಿವೆ ಎಂದರು. ಹಾರೋಹಳ್ಳಿಯಿಂದ ರಾಮಸಾಗರ ಮಾರ್ಗವಾಗಿ ಕೊಳ್ಳಗನಹಳ್ಳಿ ಸಾಗುವ ರಸ್ತೆ ಮಧ್ಯದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಸೇತುವೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ ಎಂ.ಮಲ್ಲಪ್ಪ, ಶಿಲ್ಪಶಿವಾನಂದ್, ಜೆಸಿಬಿ ಶ್ರೀನಿವಾಸ್, ಹೊನ್ನಾಗಲದೊಡ್ಡಿ ಪ್ರದೀಪ್, ಗ್ರಾ.ಪಂ ಸದಸ್ಯ ಕರಿಯಪ್ಪ, ಹಲವರು ಹಾಜರಿದ್ದರು.

# Mindteck .

# Mindteck (India) Limited

(CIN:L30007KA1991PLC039702) A.M.R Tech Park, Block I, 3<sup>rd</sup> Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2021 [See Regulation 47(1) (b) of the SERI (LODR) Regulations, 2015]

[500 Hagaiation 47 (	(Rs in lacs, except as otherwise stated)										
	Consolidated										
Particulars	Quarter Ended December 31, 2021	Quarter Ended September 30, 2021	Quarter Ended December 31, 2020	Nine Months Ended December 31, 2021	Nine Months Ended December 31, 2020	Year Ended March 31, 2021					
	Unaudited	Unaudited	Unaudited	Unaudited	Unaudited	Audited					
Total income from operations	7,572	7,597	7,272	22,511	21,415	28,672					
Net Profit / (Loss) for the period (before Tax, Exceptional and/or Extraordinary items)	514	571	396	1,529	1,007	1,613					
Net Profit / (Loss) for the period before tax (after Exceptional and/or Extraordinary items) (note 4)	514	571	396	3,347	1,007	1,613					
Net Profit / (Loss) for the period after tax (after Exceptional and/or Extraordinary items)	445	441	145	3,032	544	1,086					
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	468	387	153	3,105	476	1,015					
Equity Share Capital	2,529	2,525	2,521	2,529	2,521	2,521					
' '	2,529	2,525	2,521	2,529	2,521	2,521					
Reserves (excluding Revaluation Reserve) as shown in the Audited Balance Sheet of the previous year	_	_	_	-	-	10,204					
Earnings Per Share (of Rs. 10/- each) (for continuing and discontinued operations) -											
Basic:	1.76	1.75	0.58	12.01	2.16	4.31					
Diluted:	1.72	1.65	0.56	11.76	2.12	4.23					

Information regarding Unaudited Standalone Financial Results for the Quarter and Nine Months ended December 31, 2021 (Rs in lacs, except as otherwise stated)

	Standalone					
Particulars	Quarter Ended December 31, 2021	Quarter Ended September 30, 2021	Quarter Ended December 31, 2020	Nine Months Ended December 31, 2021	Nine Months Ended December 31, 2020	Year Ended March 31, 2021
	Unaudited	Unaudited	Unaudited	Unaudited	Unaudited	Audited
Total income from operations	2,752	3,048	2,840	8,533	8,171	10,398
Net Profit / (Loss) for the period (before Tax, Exceptional and/or Extraordinary items)	276	369	404	1,031	1,348	1,397
Net Profit / (Loss) for the period before tax (after Exceptional and/or Extraordinary items) (note 5)	276	369	404	969	1,348	1,397
Net Profit / (Loss) for the period after tax (after Exceptional and/ or Extraordinary items)	226	252	162	708	841	853
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	220	246	152	713	840	862

### Notes

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- 2. The above Standalone and Consolidated results were reviewed and approved by the Board of Directors at its meeting held on February 10, 2022.
- 3. The above is an extract of the detailed format of Quarterly Financial results filed with the BSE Limited and National Stock Exchange of India Limited under  $Regulation \, 33\, of \, the \, SEBI \, (Listing \, Obligations \, and \, Disclosure \, Requirements) \, Regulations, \, 2015.$
- 4. The US Federal government in the wake of COVID 19 pandemic provided support to business through Paycheck Protection Program (PPP). Mindteck Inc. obtained a benefit under this scheme for Rs. 1,818 Lakhs during April 2020. During the nine months ended December 31, 2021, Mindteck Inc. has received complete waiver/forgiveness of the loan amount from Small Business Administration, United States government agency and accordingly the aforesaid loan forgiveness has been shown as income under exceptional item.
- 5. During the nine months ended December 31, 2021, the Company has made additional provision of Rs. 62 lakhs towards loan given to Mindteck Employees Welfare Trust (MEWT) pursuant to grant of 3,50,000 options to certain employees of the Company, under the new Employee Share Incentive Scheme 2020, at exercise price of Rs. 10 which will vest as per the vesting conditions approved by the Nomination and Remuneration Committee. As at December 31, 2021, the provision on such loan aggregates to Rs.230 lakhs (March 31, 2021: Rs. 168 lakhs)
- 6. The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

For and on behalf of the Board of Directors Sd/-Anand Balakrishnan

(₹ in Lakhs)

**CEO** and Managing Director

Place: Bengaluru Date: February 10, 2022

JCK INFRASTRUCTURE DEVELOPMENT LIMITED CIN:L70102KA1979PLC003590 Regd Office: 309, FIRST FLOOR, WEST MINSTER BUILDING, 13 CUNNINGHAM ROAD, BENGALURU - 560 052

Email:investors@jckgroup.in, Website: www.jckgroup.in Extract of the Statement of Standalone Un-audited Financial Results for the Quarter and Nine months Ended 31st December 2021

							(
SI. No.	Particulars	3 Months ended 31.12.2021	Preceding 3 Months ended 30.09.2021	Corresponding 3 Months ended 31.12.2020	Year to date figures for period ended 31.12.2021	Year to date figures for period ended 31.12.2020	Previous Year ended 31.03.2021
		Unaudited	Unaudited	Unaudited	Unaudited	Unaudited	Unaudited
1	Total Income	192.36	194.18	197.69	512.11	461.12	736.07
2	Net Profit/(Loss) for the period (before Tax)	10.69	8.99	19.43	28.28	60.17	75.24
3	Net Profit/(Loss) for the period after Tax	5.54	6.65	14.82	18.27	50.08	57.54
4	Total Comprehensive Income (OCI) for the period	-		-	-	-	-
5	Equity Share Capital (FV of ₹10 Each)	416.67	416.67	416.67	416.67	416.67	416.67
6	EPS from Continuing Operations						
	- Basic	0.13	0.16	0.36	0.04	1.20	1.38
	- Diluted	0.13	0.16	0.36	0.04	1.20	1.38

The above is an extract to the detailed format of Quarterly and Nine Months ended Financial results filed with the Stock Exchange under regulation 33 of the SEBI(Listing Obligations and Disclosure Requirements) Regulations 2015. The Full format of the said financial results are available in the website of the company i.e www.jckgroup.in and also in Metropolitan Stock Exchange of India Limited i.e www.msei.in respectively

> For and on behalf of the Board of Directors Sd/-

Krishan Kapur

**Managing Director** 

Place: Bengaluru

# ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ

ಎಸ್.ಎನ್. ಕಾಂಪ್ಲೆಕ್ಸ್, ಮೊದಲನೇ ಮಹಡಿ, ನಗರ ಪೋಲಿಸ್ ಠಾಣೆ ಎದುರು, 'ಡಿ' ಕ್ರಾಸ್, ದೊಡ್ಡಬಳ್ಳಾಪುರ- 561203 ಸಂ.: DPA/TP/CLU/17/2021-22

Date: 09.02.2022

ಪ್ರಕಟಣೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14(ಎ)ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು 'ವ್ಯವಸಾಯ

ವಲಯ' ದಿಂದ 'ವಸತಿ ವಲಯ'ಕ್ಕೆ ಭೂ ಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಯ ಜಮೀನಿನ ವಿವರಗಳು ಈ ಕೆಳಕಂಡಂತಿರುತ್ತವೆ. ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ಅವಧಿಯೊಳಗೆ ಆಕ್ರೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ, ದೊಡಬಳಾಪುರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

<b>₽</b> ,.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ.	ವಿಸ್ತೀರ್ಣ	ಅನುಮೋದಿತ	ಬದಲಾವಣೆ
ಸಂ.				,		ಎ-ಗು	ಮಹಾ ಯೋಜನೆ	ಕೋರಿರುವ
							ಯಂತೆ ಭೂ	ಭೂ
							ಉಪಯೋಗ	ಉಪಯೋಗ
1	ಶ್ರೀ ಆಂಜಿನಪ್ಪ ಬಿನ್	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	105/4	1-06	ವ್ಯವಸಾಯ	ವಸತಿ
	ವೆಂಕಟಯ್ಯ							
2	ಶ್ರೀ ಎ.ಸಿ. ಮಹದೇವಯ್ಯ	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/1	1-03	ವ್ಯವಸಾಯ	ವಸತಿ
	ಬಿನ್ ಎ.ಸಿ. ಹನುಮಂತಯ್ಯ							
3	ಶ್ರೀ ಹೆಚ್. ಮಹದೇವಯ್ಯ	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/2	0-37	ವ್ಯವಸಾಯ	ವಸತಿ
	ಬಿನ್ ಲೇಟ್							
	ಎ.ಸಿ. ಹನುಮಂತಯ್ಯ							
4	ಶ್ರೀ ಎ. ಶ್ರೀನಿವಾಸ್ ಬಿನ್	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/3	00-161/2	ವ್ಯವಸಾಯ	ವಸತಿ
	ಲೇಟ್।। ಆಂಜಿನಪ್ಪ							
5	ಶ್ರೀ ಎ. ಶ್ರೀನಿವಾಸ್ ಬಿನ್	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/4	00-32	ವ್ಯವಸಾಯ	ವಸತಿ
	ಲೇಟ್।। ಆಂಜಿನಪ್ಪ							
6	ಶ್ರೀ ಎ. ಶ್ರೀನಿವಾಸ್ ಬಿನ್	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/6	00-191/2	ವ್ಯವಸಾಯ	ವಸತಿ
	ಲೇಟ್।। ಆಂಜಿನಪ್ಪ							
7	ಶ್ರೀ ಎ. ಶ್ರೀನಿವಾಸ್ ಬಿನ್	ಯಲಹಂಕ	ಹೆಸರಘಟ್ಟ-2	ಅದ್ದೆವಿಶ್ವನಾಥಪುರ	107/7	00-23	ವ್ಯವಸಾಯ	ವಸತಿ
	ಲೇಟ್।। ಆಂಜಿನಪ್ಪ							

**ಷರಾ**: ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರಶ್ನಿತ ಜಮೀನುಗಳಲ್ಲಿ ಯೋಜಿತ ಬೆಳವಣಿಗೆಯ ವಸತಿ ವಿನ್ಯಾಸವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದು, ಸದರಿ ಬಡಾವಣೆಯ ಅಭಿವೃದ್ಧಿ ಕಾರ್ಯ ಕೈಗೊಂಡಲ್ಲಿ ಮೂಲಭೂತ ವಸತಿ ಬೇಡಿಕೆಗಳನ್ನು ಪೂರೈಸುವ ಕಾರ್ಯ ಹಾಗೂ ಬಡಾವಣೆಯ ಮೂಲಭೂತ ಸೌಕರ್ಯ ಚಟುವಟಿಕೆಯಿಂದಾಗಿ ಸಾರ್ವಜನಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ , ಸದರಿ ಪ್ರದೇಶವನ್ನು 'ವ್ಯವಸಾಯ ವಲಯ' ದಿಂದ 'ವಸತಿ ವಲಯ'ಕ್ಕೆ ಭೂ ಉಪಯೋಗ ಬದಲಾವಣೆ ಮಾಡಿಕೊಳ್ಳಲು ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/- ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ.

೨ರಕಲಗೂಡು ಮಾನ್ಯ ಗೌರವಾನ್ವಿತ 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ್ಯಯಾಧೀಶರು ಹಾಗೂ ಪ್ರಥಮ ದರ್ಜ ನ್ಯಾಂ ವಂಡಾಧಿಕಾರಿಗಳ ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಿಸ್ ಸಂಖ್ಯೆ : 52/2022 ಅರ್ಜಿದಾರರು: 1) ರಾಮಕೃಷ್ಣ ಬೆನ್ ಲೇಟ್ ತಮ್ಮಣ್ಣಗೌಡ, ಸುಮಾರು 49 ವರ್ಷ. 2) ಜವರಮ್ಮ ಕೋಂ ಲೇಟ್ ತಮ್ಮಣ್ಣಗೌಡ, ಸುಮಾರು 70 ವರ್ಷ, ಇಬ್ಬರೂ ಅಗ್ರಹಾರ

ಹಾಸನ ಜಿಲ್ಲೆ ವಿರುದ್ಧ ಎದುರುದಾರರು: ತಹಸೀಲ್ದಾರ್ ರವರು, ಜನನ ಮತ್ತು ಮರಣ ನೊಂದಾಣಿ ಅಧಿಕಾರಿಗಳು, ಅರಕಲಗೂಡು ತಾಲ್ಲೂಕು

ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು

ಶಾಸನ ಜಿಲ್ಲೆ. ಪತ್ರಿಕಾ ಪ್ರಕಟಣೆ ಆರ್ಜಿದಾರರುಗಳು ಮೇಲಂಡ ವಿಲಾಸದಲ್ಲಿ ವಾಸವಾಗಿರುತ್ತಾರೆ 1ನೇ ಅರ್ಜಿದಾರರ ತಂದೆ 2ನೇ ಅರ್ಜಿದಾರರ ಯಜಮಾನ

ತಮ್ಮಣ್ಣಗೌಡ ಬಿನ್ ಚಲುವೇಗೌಡ ರವರು ದಿನಾಂಣ .1993 ರಂದು ಹಾಸನ ಜಿಲೆ ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಅಗ್ರಹಾರ ಗ್ರಾಮದಲ್ಲಿ ವೃತರಾಗಿದ್ದು, ಇವರ ಮರಣ ದೃಢೀಕರಣ ಪತ್ರವನ್ನು ಕೋರಿ ಅರಕಲಗೂಡು ಮಾನ್ಯ ಗೌರವಾನ್ವಿತ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ.ರವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ 1ನೇ ಅರ್ಜಿದಾರರ ತಂದೆ 2ನೇ ಅರ್ಜಿದಾರರ ಯಜಮಾನರಾದ ತಮಣಗೌಡ ಬಿನ್ ಚಲುವೇಗೌಡ ರವರು ದಿನಾಂಕ 10.05.1993ರ ಮರಣದ ಬಗ್ಗೆ ಯಾವುದಾದರು ಆಕ್ಷೇಪಕ ಇದಲ್ಲಿ ಕಾರಣಗಳನ್ನು ತೋರಿಸಲು ದಿನಾಂಕ 24.02.2022 ರಂದು ಬೆಳಿಗ್ಗೆ 11.00 ಗಂಟೆಗೆ ಆಸಕ್ತಿ ಇದ್ದರವರು ಮಿದ್ದಾಗಿ ನೀವಾಗಲೀ ಅಥವಾ ನಿಮ್ಮ ಪರ ವಕೀಲರಾಗಲೀ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಈ ಅರ್ಜಿಯನ್ನು ಬಕಪಕ್ಷೀಯವಾಗಿ ತೀರ್ಮಾನಿಸಲಾಗುವುದು ಎದು ಈ ್ಷ ಲಕ ತಿಳಿಯಪಡಿಸಿದೆ.

2022ನೇ ವರ್ಷದ 2ನೇ ತಿಂಗಳ 9ನೇ ದಿವಸದಂದು ಇದನು ನನ್ನ ಸಹಿಯೊಡನೆ ಮತ್ತು ನ್ಯಾಯಾಲಯದ ಮೊಹರಿನೊಡನೆ ನ್ಯಾಯಾಲಯದ ಅಪ್ಪಣೆಯ ಮೇರೆಗೆ

ಶಿರಸ್ತೇದಾರರು, ಅರಕಲಗೂಡು ಸಿವಿಲ್ ಜಡ್ಜ್ ಮತ್ತು ಜೆ.ಎಂ. ಎಫ್.ಸಿ.ರವರ ನ್ಯಾಯಾಲಯ, ಅರಕಲಗೂಡು ಅರ್ಜಿದಾರರ ಪರ ವಕೀಲರು: ಎಂ.ವೈ .ಪ್ರಶಾಂತ್ಕುಮಾರ್ ಸ್ಥಳ: ಅರಕಲಗೂಡು ದಿನಾಂಕ 09.02.2022

ಬೃಹತ್ ಬೆಂಗಳೂರು ಮಹಾನಗರ ಪಾಅಕೆ ಕಾರ್ಯಪಾಲಕ ಅಭಿಯಂತರರ ಕಚೇರಿ, ಜಯನಗರ ವಿಭಾಗ, 39ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ, ಜಯನಗರ 4ನೇ 'ಟಿ' ಬ್ಲಾಕ್, ಬೆಂಗಳೂರು-560 041. ಸಂಖ್ಯೆ: ಕಾಪಾಅ(ಜಯನಗರ)/ಡಿಎಮ್/ಇ-ಪ್ರೊಕ್/ಟೆಂಡರ್/09/2021-22 ದಿನಾಂಕ: 09.02.2022

### <u>ಅಲ್ಲಾವಧಿ ಟೆಂಡರ್</u>ಗಾಗಿ ಆಹ್ವಾನ (ಕರ್ನಾಟಕ ಸರ್ಕಾರದ ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಕಾರ್ಯಪಾಲಕ ಅಭಿಯಂತರರು, ಜಯನಗರ ವಿಭಾಗ, ಬೃ.ಬೆಂ.ಮ.ಪಾಲಿಕೆ, ಬೆಂಗಳೂರು ಇವರು ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ತತ್ತಮಾನವಾಗಿ ಸಿಪಿಡಬ್ಲ್ಯೂಡಿ/ಕೆಪಿಡಬ್ಲ್ಯೂಡಿ ಅಥವಾ ಯಾವುದೇ ರಾಜ ಸರ್ಕಾರಿ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿರುವ ಅರ್ಹ ಗುತ್ತಿಗೆದಾರರಿಂದ ಈ ಕೆಳಕಂಡ ಕಾಮಗಾರಿಗಳಿಗೆ ಟೆಂಡರನ್ನು ಆಹ್ವಾನಿಸಿದ್ದಾರೆ.

	ω ω	
ಕಾಮಗಾರಿಯ ಹೆಸರು / ವರ್ಗೀಕರಣ	ಕಾಮಗಾರಿಯ ಅಂದಾಜು ಮೊತ್ತ (₹. ಲಕ್ಷಗಳಲ್ಲಿ)	ಇಎಂಡಿ (₹.ಗಳಲ್ಲಿ)
ಜಯನಗರ & ಜೆ.ಪಿ ನಗರ ಉಪ ವಿಭಾಗದ ವಾ ಸಂಖ್ಯೆ-168, 169, 170, 171, 177 & 178ರ ತಿ ಬಡಾವಣೆಗಳಲ್ಲಿ ಕೊಳವೆಬಾವಿಗಳು, ಕೊಳವೆಮಾಗ ಸಂಪರ್ಕ ಜಾಲಗಳ ಮೂಲಕ ನೀರು ಸರಬು ಹೆಚ್ಚಿಸುವುದು ಮತ್ತು ಅಂತರ್ಜಲ ರೀಚಾರ್ಜ್ ಸ್ -ಗಳನ್ನು ಹೆಚ್ಚಿಸುವುದು. (ಸಾಮಾನ್ಯರಿಗೆ) (ದ್ವಿಲಕೊ (2ನೇ ಕರೆ)	ನಿವಿಧ ೯ಗಳ ರಾಜು 110.00	2,00,000/-
<b>ಟೆಂಡರ್ ವೇಳಾಪಟ್ಟಿ:</b> (1) ಟೆಂಡರ್ಗಳನ್ನು ಸಲ್ಲಿಸ	ರಲು ಕೊನೆಯ ದಿ	ನಿನಾಂಕ ಮತ್ತು

ಸಮಯ: 25.02.2022ರ ಸಂಜೆ 4:00 ಗಂಟೆಯವರೆಗೆ ಅಥವಾ ಮುಂಚಿತವಾಗಿ. (2) ಬಿಡ್ ಪೂರ್ವಭಾವಿ ಸಭೆಯನ್ನು ಕಾರ್ಯಪಾಲಕ ಅಭಿಯಂತರರ ಕಚೇರಿ, ಜಯನಗರ ವಿಭಾಗ, 39ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ, ಜಯನಗರ 4ನೇ 'ಟಿ' ಬ್ಲಾಕ್, ಬೆಂಗಳೂರು–560 041 ಇಲ್ಲಿ ದಿನಾಂಕ: 17.02.2022ರ ಸಂಜೆ 4:00 ಗಂಟೆಗೆ ನಡೆಸಲಾಗುವುದು. (3) ತಾಂತ್ರಿಕ ಬಿಡ್ಗಳನ್ನು ಕಾರ್ಯಪಾಲಕ ಅಭಿಯಂತರರ ಕಚೇರಿ, ಜಯನಗರ ವಿಭಾಗದಲ್ಲಿ ದಿನಾಂಕ: 28.02.2022ರ ಸಂಜೆ 4:30 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ವಿವರಗಳನ್ನು ಮೇಲ್ತಂಡ ಕಚೇರಿಯಿಂದ ಕೆಲಸದ ವೇಳೆಯಲ್ಲಿ ಅಥವಾ ವೆಬ್ಸೈಟ್https://eproc.karnataka.gov.in ನಲ್ಲಿ ಸಹಿ/- ಕಾರ್ಯಪಾಲಕ ಅಬಿಯಂತರರು

ಪಡೆದುಕೊಳ್ಳಬಹುದಾಗಿದೆ. ಜಯನಗರ ವಿಭಾಗ







